

ತಮಕೂರು ಜಿಲ್ಲೆಯ ನಿಸಿದ್ಧ ಶಾಸನಗಳು-ಒಂದು ಅವಶೋಕನ

ಪ್ರಕಾಶ್.ಎನ್.¹

ಡಾ.ರಮೇಶ.ವಿ.ಎಂ²

ಕನ್ನಡನಾಡಿನ ಇತಿಹಾಸದಲ್ಲಿ ಅನೇಕ ಪ್ರದೇಶಗಳಲ್ಲಿ ಇತಿಹಾಸವು ಅಂತರ್ಗತವಾಗಿದೆ ಎಂಬುದು ಸರ್ವವಿಧಿತವಾದ ಸಂಗತಿ. ಒಂದು ಪ್ರದೇಶದ ಇತಿಹಾಸವನ್ನು ಪುನರ್ರಚಿಸುವುದಕ್ಕೆ ಲಿಖಿತ ಆಧಾರಗಳು ಹಾಗೂ ಅಲಿಖಿತ ಆಧಾರಗಳು ಎಂದು ವರ್ಗೀಕರಿಸಬಹುದು. ಈ ರೀತಿಯ ಆಧಾರಗಳಲ್ಲಿ ಲಿಖಿತವಾಗಿರುವ ಶಾಸನಾಧಾರಗಳು ಬಹಳ ಮಹತ್ವದ ಸಾಫನವನ್ನು ಪಡೆದುಕೊಂಡಿವೆ. ಶಾಸನಗಳಲ್ಲಿ ವಿವಿಧ ಪ್ರಕಾರಗಳಿಷ್ಟು. ಅವುಗಳಲ್ಲಿ ದಾನ ಶಾಸನಗಳು, ದತ್ತ ಶಾಸನಗಳು, ಬಲಿದಾನ ಶಿಲ್ಪಗಳು, ವೀರಗಲ್ಲು ಶಾಸನಗಳು, ಮಹಾಸತೀಗಲ್ಲು ಶಾಸನಗಳು, ನಿಸಿದ್ಧ ಶಾಸನಗಳು ಅತ್ಯಂತ ಪ್ರಮುಖವಾದವುಗಳಾಗಿವೆ.

ಶಾಸನಗಳು ಈ ನಾಡಿನ ಸಂಪತ್ತು ತೇದಿಯ ಮತ್ತು ಅತೇದಿಯ ಸಹಸ್ರಾರ್ಥ ಶಾಸನಗಳು ನಮಗೆ ಉಪಲಭ್ಯವಾಗಿ, ನಾಡಿನ ರಾಜಕೀಯ, ಸಾಮಾಜಿಕ, ಧಾರ್ಮಿಕ, ಆರ್ಥಿಕ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಇತಿಹಾಸದ ರಚನೆಯಲ್ಲಿ ಈ ಶಾಸನಗಳ ಪಾತ್ರ ಮಹತ್ವದಾಗಿದೆ. ಶಾಸನಗಳು ಮೂಲಭೂತವಾಗಿ ಇತಿಹಾಸಿಕ ಆಧಾರಗಳು ಅನುಷಂಗಿಕವಾಗಿ ಅವು ಭಾಷ್ಯ, ಸಾಹಿತ್ಯ, ಧರ್ಮ, ಸಮಾಜ ಮತ್ತು ಸಂಸ್ಕೃತಿ ಇತ್ಯಾದಿ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತವೆ.

ಜ್ಯೇನ ಸಂಪ್ರದಾಯದಲ್ಲಿ ಸಲ್ಲೇಖನ ಪ್ರತಿದ ಮೂಲಕ ಜೀವನವನ್ನು ಮುದಿಪಿಡುವುದನ್ನು ಅತ್ಯಂತ ಪವಿತ್ರ ಆಚರಣೆಯಾಗಿ ಸ್ವೀಕರಿಸಿರುವುದನ್ನು ಕಾಣಬಹುದು. ಸಲ್ಲೇಖನ ಈ ಶಬ್ದವು "ಸರ್ವ+ಲಹ್" ಎಂಬ ಧಾತುಗಳಿಂದ ಬಂದಿದೆ. ಇದರ ಅರ್ಥ "ಅಂತರಿಕ ಕಷಾಯಗಳನ್ನು ಗೆಲ್ಲಿ" ಎಂದಾಗುತ್ತದೆ. ಕಷಾಯಗಳನ್ನು ಉಪಶಮನ ಮಾಡದೆ ಅಥವಾ ನಿರೂಪಣ ಮಾಡದೆ ಈ ಪ್ರತಿದ ಆಚರಣೆಯು ಧಾರ್ಮಿಕ ತತ್ವಗಳಿಗೆ ಅನುಸಾರವಾಗಿ ಸಾಗದೆಂದು ಅಭಿಪ್ರಾಯ.¹ ಸಲ್ಲೇಖನವು "ಶರೀರದ ಮೇಲೆ ಆಶ್ಚರ್ಯನ್ನು

¹. ಸಂಶೋಧನಾ ವಿದ್ಯಾರ್ಥಿ ಇತಿಹಾಸ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಕನಾಂಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮುಕ್ತಗಂಗೋತ್ತಿ, ಮೈಸೂರು.

². ಸಹಾಯಕ ಪ್ರಾಧಾಪಕರು, ಇತಿಹಾಸ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಕನಾಂಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮುಕ್ತ ಗಂಗೋತ್ತಿ, ಮೈಸೂರು.

ಗಳಿಸಿದ ಜಯವಾಗಿದೆ" ಎಂದಿದ್ದಾರೆ.² ಮೋಹಕ ಪ್ರಾಪ್ತವಾಗಬೇಕಾದರೆ ದೇಹಕ್ಕೆ ಕಷ್ಟಕೊಟ್ಟು ದೇಹವನ್ನು ಕೃಶವನ್ನಾಗಿಸಬೇಕು ಎನ್ನುವ ನಂಬಿಕೆ ಜೈನರದ್ದು.³

ಭಗವತಿ ಸೂತ್ರವು ಸಲ್ಲೇಖನ ಮರಣವನ್ನು 14 ವಿಧಾನಗಳಲ್ಲಿ ವಿಲೀನಗೊಳಿಸುತ್ತದೆ.⁴ ಜೈನರು ತೆಗೆದುಕೊಳ್ಳುವ ಸಲ್ಲೇಖನ ಮರಣವನ್ನು, ಸಮಾಧಿ, ಸಲ್ಲೇಖನ, ಸನ್ಯಾಸಿತನ, ಪಂಡಿತ ಮರಣ, ಇಂಗಿಣ ಮರಣ, ಪಾಪಗ್ರಾಮರಣ, ಪಂಚಪದ, ಆರಾಧನಾ" ಎಂಬ ಬೇರೆ ಬೇರೆ ಪಾರಿಭಾಷಿಕ ಪದಗಳಿಂದ ಶಾಸನಗಳಲ್ಲಿ ದಾಖಲಿಸಿರುವುದನ್ನು ಕಾಣಬಹುದಾಗಿದೆ.⁵

ಸಮಂತಭದ್ರರು ತಮ್ಮ "ರತ್ನಕರಂಡಕ ಶ್ರಾವಕಚಾರ"ದಲ್ಲಿ ಅನಿವಾರ್ಯವಾದ ಉಪಸರ್ಗ, ಬರಗಾಲ, ವೃದ್ಧಾಪ್ಯ ಮತ್ತು ರೋಗ ಮುಂತಾದ ಧರ್ಮರಕ್ಷಣೆಗಾಗಿ ಶರೀರವನ್ನು ತ್ಯಾಗ ಮಾಡುವುದಕ್ಕೆ ಸಲ್ಲೇಖನ ಎಂತಲೂ, ಆಚಾರ್ಯರು "ಅಹಿಂಸಾಸಿದ್ದಿ" ಎಂತಲೂ ವಸುನಂದಿ ರವರು "ಶಿಕ್ಷಾಪ್ರತ ಎಂತಲೂ ಕರೆದಿದ್ದಾರೆ.⁶

ಶಾಂತಲೆಯು "ಜಿನನಾಥಂ ತಸಗೆಂದುಮಿಷ್ಟದೆಯಂ" ಎಂದು ಮನದಂದು ಸಕವಣ 1053ನೇಯ ಸಂವತ್ಸರದಂದು ಆಂದರೇ ಕ್ರಿ.ಶ.1131 ರಲ್ಲಿ ಶಿವಗಂಗೆಯ ತೀರ್ಥದಲ್ಲಿ ಸನ್ಯಾಸನದಿಂ ಮುಡಿಪಿ ಸ್ವರ್ಗಸ್ಥಳಾದಲೆಂದು ಉಲ್ಲೇಖಿಸಿದೆ.⁷ ಮಗ ಕುರುಕುರು ಅಕಾಲಿಕ ಮರಣ ಹೊಂದಿದ್ದರಿಂದ ಮನನೊಂದು ಮುಡಿಪಿದ ಅಂಶವನ್ನು ಇದು ಪ್ರಸ್ತಾಪಿಸಿದೆ.

"ಅನುಪಮ ಮಣಿಭೂಜನ ಜಿನೇಂದ್ರ ಪದಾಭ್ಯ ವಿಲೀನ ಜಿತ್ತ, ಪಾವನ ಸುಚರಿತೆ ಹಯ್ಯಲೆ ಮಹಾಸತಿ ತನ್ನ ಅವಸಾನ ಕಾಲಚೋಳ" ಅಂದರೇ ಅವಸಾನ ಕಾಲವನ್ನು ತಿಳಿದು ಸಲ್ಲೇಖಿ ಕೈಗೊಂಡ ವಿಷಯವನ್ನು ತಿಳಿಸುತ್ತದೆ.⁸ ಹಯ್ಯಲೆ ತನ್ನ ಸಾವು ಸಮೀಪಿಸಿರುವುದನ್ನು ತಿಳಿದು ಮುಕ್ತಹೊಂದಲು ಸಲ್ಲೇಖನ ಕೈಗೊಂಡಿರುವುದನ್ನು ಇದರಿಂದ ತಿಳಿಯ ಬಹುದು. ನಿಟ್ಟಾರು ಶಾಸನದಲ್ಲಿ ಅತ್ಯೇಯ ಅಗಲಿಕೆಯ ನೋವನ್ನು ಸಹಿಸಲಾರದೆ ಸೊಸೆಯು ಸಲ್ಲೇಖನ ಕೈಗೊಂಡಿದ್ದನ್ನು ದಾಖಲಿಸಿದೆ.⁹ ವಿದ್ಯಾರ್ಥರನು ಯುದ್ಧದಲ್ಲಿ ಗಾಯಗೊಂಡು ಬದುಕುವುದು ಅಸಾಧ್ಯವಾದಾಗ ಸಲ್ಲೇಖನವನ್ನು ಕೈಗೊಂಡು ಮುಡಿಪಿದ ಅಂಶವನ್ನು ಶಾಸನವು ತಿಳಿಸುತ್ತದೆ.¹⁰

ಸಲ್ಲೇಖನವನ್ನು ಅಂಗೀಕರಿಸಿದವನು ಅನ್ನ ಪಾನಾದಿಗಳನ್ನು ತೈಜಿಸಿ ಎಲ್ಲಾ ರೀತಿಯ ಸೈಹ ವೈರ ಸಂಗಗಳನ್ನು ತೈಜಿಸಿ ತನ್ನ ಕರ್ಮಗಳನ್ನು ಕುರಿತು ಯೋಚಿಸಿ ಪಶ್ಚಾತ್ತಾಪ ಪಡುತ್ತ ಪಂಚಪರಮೇಷ್ಠಿಗಳನ್ನು ಧ್ಯಾನಿಸುತ್ತ ತನಗೆ ಉತ್ತಮಗತಿ ದೋರೆಯಲೆಂದು ಹಾರ್ಜಸುತ್ತ ಪ್ರಾಣತ್ಯಾಗ ಮಾಡಬೇಕಿತ್ತು.¹¹

ಸಂಲೇಹಣಾ ಯ ದುವಿಹಾ, ಅಭಿಂತರಿಯಾ ಯ ಬಾಹಿರಾ ಜೇವಾ ಸಲ್ಲೇಖಿನದಲ್ಲಿ ಎರಡು ಪ್ರಕಾರಗಳಿವೆ. ಅಭ್ಯಂತರ ಮತ್ತು ಬಾಹ್ಯ ಸಲ್ಲೇಖಿನ. ಕರ್ಪಾಯಗಳನ್ನು ಕೃಶಗೊಳಿಸುವುದು ಅಭ್ಯಂತರ ಸಲ್ಲೇಖಿವಾಗಿದೆ ಮತ್ತು ಶರೀರವನ್ನು ಕೃಶಗೊಳಿಸುವುದು ಬಾಹ್ಯ ಸಲ್ಲೇಖಿನವಾಗಿದೆ.¹² ಹಂಡಿತ ಆಶಾಧರಿಂದ ರಚಿತವಾದ ಅನಗಾರ ಧರ್ಮಾವೃತ್ತದ 7ನೇ ಅಧ್ಯಾಯದಲ್ಲಿ ಸಲ್ಲೇಖಿನ ಪ್ರತೆ ವಿವರಣೆ ಇದೆ. 981ನೇ ಶೈಲೋಕದಲ್ಲಿ ಪ್ರತೆದಲ್ಲಿ 3 ಭೇದಗಳಿವೆ ಎಂದಿದ್ದಾರೆ. ಅವುಗಳೆಂದರೆ ಭಕ್ತ ತ್ಯಾಗಮರಣ, ಇಂಗಿನೀಯರಣ ಹಾಗೂ ಪ್ರಾಯೋಪಯಾನ ಮರಣ.¹³ ಹಂಡಿತ ಮರಣವು (ಜ್ಞಾನಮೂರ್ವಕ ಮರಣವು) ನೂರು ಜನ್ಮಗಳ ಕರ್ಮವನ್ನು ನಾಶ ಮಾಡುತ್ತದೆ. ಆದ್ದರಿಂದ ಈ ರೀತಿಯಲ್ಲಿ ಮರಣಿಸಬೇಕು. ಈ ರೀತಿಯ ಮರಣವು ಸುಮರಣವಾಗಿದೆ. ಬಾಲ ಹಂಡಿತಮರಣವು ಶ್ರಾವಕ-ಶ್ರಾವಕಿಯರು ಅಪ್ಪಿವ ಮರಣವಾಗಿದೆ ಎಂದು ಹೇಳಬಹುದು. ಈ ವಿಧಾನದಲ್ಲಿ ಗೃಹಸ್ಥರಾಗಿದ್ದಕೊಂಡೇ ನಿತ್ಯ ಜೀವನದಲ್ಲಿ ದಾನ, ಶೀಲ, ಮೂಜೆ, ಉಪವಾಸಗಳನ್ನು ನಿತ್ಯ ಅಚರಿಸುತ್ತಾ ಹೊಂದುವ ಮರಣ.¹⁴

ಸಲ್ಲೇಖಿನದ ಮೂಲಕ ಮರಣ ಹೊಂದಿದವರ ನೆನಪಿಗಾಗಿ ನಿಲ್ಲಿಸುವ ಶಾಸನ/ಕಲ್ಲುಗಳನ್ನು ನಿಸಿದಿ ಶಾಸನವೆಂದು ಕರೆಯುತ್ತಾರೆ. ನಿಷಿಧಿ ಎಂಬ ಪದ ಧಾರ್ಮಿಕ ವಿಧಿ ಸಂಬಂಧಿ ಮರಣ ಮುಖೇನ ಸಿದ್ಧಿ ಪಡೆದ ವ್ಯಕ್ತಿಯ ಸ್ವಾರ್ಥಕ ಎನ್ನುವ ಅರ್ಥ ಪಡೆದುಕೊಂಡಿದ್ದಾರೆ, ಸಲ್ಲೇಖಿನ, ಸನ್ನಾಸನ, ಸಮಾಧಿ ಪದಗಳು, ಮರಣಗಾಮಿ ವ್ಯಕ್ತಿಯ ಸಾಧನೆ, ಸಿದ್ಧಿಗಳನ್ನು ಹೇಳುವ ಹಂತಗಳಾಗಿವೆ ಎಂದಿದ್ದಾರೆ.¹⁵ ನಿಸಿದಿ ಎನ್ನುವ ಪದಕ್ಕೆ ದಹನ ಮಾಡುವ ಸ್ಥಳದಲ್ಲಿ ರಚಿಸಿದ ಸ್ವಾರ್ಥಕವೆಂತಲೂ, ಜಾಗೃತ ಸಾಫ್ಟನಗಳೆಂದು ಕರೆಯುತ್ತಾರೆ.¹⁶

ನಿಸಿದಿ ಎಂಬ ಪದಕ್ಕೆ ಸಂವಾದಿಯಾಗಿ ನಿಶಿದಿ¹⁷, ನಿಷದ್ಯಾಯ¹⁸, ನಿದಿಧ್ಯಾಲಯಂ¹⁹, ನಿಸುದ್ದಿ, ನಿಸ್ತಿ,²⁰ ಹೀಗೆ ಬೇರೆ ಬೇರೆ ರೂಪಗಳಲ್ಲಿ ಅಧ್ಯೇಸಿರುವುದನ್ನು ಕಾಣಬಹುದು. ಕ್ರಿ.ಶ. 700ರ ಶ್ರವಣಬೇಳಗೊಳಿ ಶಾಸನದಲ್ಲಿ ‘ನಿಸಿದಿ’ ಎಂಬ ಪದ ಉಲ್ಲೇಖಿವಾಗಿರುವ ಶಾಸನ ದೊರೆಯುತ್ತದೆ. ಕನಾರ್ಚಕದ ಅತ್ಯಂತ ಪ್ರಾಚೀನವಾದ ಮೊಟ್ಟಮೊದಲ ನಿಸಿದಿ ಶಾಸನವು ಸೋಸಲೆಯಲ್ಲಿ ದೊರೆತಿರುವುದನ್ನು ಹಂಪನಾರವರು ದಾಖಿಲಿಸಿದ್ದಾರೆ.²¹ ನಿಶಿದಿ ಶಾಸನಗಳನ್ನು ಕಂಬಗಳ ಆಕಾರದಲ್ಲಿ, ಫಲಕದ ಆಕಾರದಲ್ಲಿ, ಪಾದಗಳ ಆಕಾರಗಳಲ್ಲಿ ಮೂರು ವಿಭಾಗಗಳಾಗಿ ವಿಂಗಡಿಸಿರಿವುದನ್ನು ಕಾಣಬಹುದು.²²

ನಿಸಿದಿ ಶಾಸನಗಳಲ್ಲಿ ಸಾಮಾನ್ಯವಾಗಿ ಬೋಧಿಸುವ ಗುರು, ಆಲಿಸುವ ಶಿಷ್ಯ, ಇಬ್ಬರ ಮದ್ದೆ ಮಸ್ತಕ ಹೊತ್ತೆ ವ್ಯಾಸಪೀಠ (ಅಷ್ಟವಣಿ) ಇರುವ ಚಿತ್ರಗಳು ಇರುತ್ತವೆ. ನಿಸಿದಿ ಶಾಸನಗಳಲ್ಲಿ ‘ಫೀ’ ಆಕಾರದ ತೀರೆವಿದ್ದ ಕೆಳಭಾಗದಲ್ಲಿ 2 ಕಾಲುಗಳನ್ನು ಸೇರಿಸುವ ಒಂದು ಪಟ್ಟಿ ಮೇಲ್ಬಾಗದಲ್ಲಿ ಮಣಿಯಂತಹ ಹಲಗೆ, ಹಲಗೆಯ ಮೇಲೆ ಗ್ರಂಥಗಳನ್ನು ಇಟ್ಟಿ ಪರಿಸುತ್ತಿದ್ದ ದೃಶ್ಯ ಕಾಣಬಹುದು.²³

ನಿಸಿದಿ ಶಾಸನಗಳು ಜ್ಯೇಂಧ್ರಮುಕ್ತೇ ಸಂಬಂಧಿಸಿದ ಜ್ಯೇನ ಸನ್ಯಾಸಿಗಳು ಅಥವಾ ಸನ್ಯಾಸಿನಿಯರ ಶೀಲ, ತಪಸ್ಸು, ದೇಹತ್ವಾಗ್ಯ, ಸ್ವರ್ಗ ಸಂಪಾದನೆಗಳ ಉಜ್ಜಲ ಚಿತ್ರಗಳನ್ನು, ಜ್ಯೇನಪರವಾದ ಪ್ರಶಸ್ತಿಗಳನ್ನು ತಿಳಿಸುತ್ತವೆ. ಕಲಬುಗಿರವರು ನಿಸಿದಿ ಶಾಸನಗಳನ್ನು "ಕನ್ನಡನಾಡಿನ ಪ್ರಥಮ ಸಾಹಿತ್ಯ ಪಾಠಗಳಿಂದು" ಕರೆಯಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.²⁴ಇಂತಹ ನಿಸಿದಿ ಶಾಶವಾಗಿ ಕನಾರ್ಚಿಕದ ಪ್ರಾಚೀನ ಜ್ಯೇನ ಕೇಂದ್ರಗಳಲ್ಲಿ ಒಂದಾದ ತುಮಕೂರು ಜಿಲ್ಲೆಯಲ್ಲಿ ಕಾಣಬಹುದು.

ತಿಪಟೂರು ತಾಲ್ಲೂಕಿನ ಕರಡಾಳು ಬಸದಿಯಲ್ಲಿರುವ ಕ್ರಿ.ಶ.1174ನೇ ವರ್ಷದ ಶಾಸನದಲ್ಲಿ ಹರಿಹರದೇವಿಯ ಅಥವಾ ಹಯ್ಸಲೆಯ ನಿಸಿದಿ ಶಾಸನವಿದೆ. ಈಕೆ ದಾನದಲ್ಲಿ ಕಲ್ಪವೃಕ್ಷದಂತಿದ್ದವರು ಎಂದು ಬಣ್ಣಿಸಿದೆ. ಈಕೆ ಕೊಂಡಕುಂದಾನ್ನಯದ ಚಾಂದ್ರಾಯಣದೇವ ಮುನಿಯ ಶಿಷ್ಯೇಯಾಗಿದ್ದಳು. ಹಯ್ಸಲೆ ಪಂಚಪದಗಳನ್ನು ನೆನೆಯುತ್ತ ಸಮಾಧಿ ವಿಧಿಯಿಂದ ಮರಣ ಹೊಂದಿದಾಗ ಅವಳ ನೆನಪಿಗಾಗಿ ಹಾಕಿಸಿದ ನಿಸಿದಿಯಾಗಿದೆ. ಶಾಸನದ ಅಂತ್ಯದಲ್ಲಿ ಜಿನೇಶ್ವರನಿಗೆ ನಮಸ್ಕಾರ. ಏತರಾಗನಿಗೆ ನಮಸ್ಕಾರ ಎಂದಿದೆ.²⁵

ನುಬ್ಬಿ ತಾಲ್ಲೂಕಿನ ಬಿದರೆ ಗ್ರಾಮದ ಕ್ರಿ.ಶ.979ರ ಶಾಸನವಿಷ್ಯು ಇದರಲ್ಲಿ ಶ್ರೀಲೋಕ ಚಂದ್ರ ಭಟ್ಕಾರಕರ ಶಿಷ್ಯ ಚಂದ್ರಭಟ್ಕಾರಕರು ಸನ್ಯಾಸನ ವಿಧಿಯಿಂದ ಮುಡಿಪಿದಂತೆ ತಿಳಿಸುತ್ತದೆ. ಆಗ ಕೊಂಡಕುಂದಾನ್ನಯದ ದೇಸಿಯಗಣದ ಧನುಕೀರ್ತಿ ಭಟ್ಕಾರಕರು ಇವರಿಗೆ ಪರೋಕ್ಷ ವಿನಯವಾಗಿ ನಿಸಿದಿ ಮಾಡಿಸಿದಂತೆ ತಿಳಿಸುತ್ತದೆ.²⁶ ಇಲ್ಲಿ ಒಬ್ಬ ಭಟ್ಕಾರಕರು ಮತ್ತೊಬ್ಬ ಭಟ್ಕಾರಕರಿಗೆ ನಿಸಿದಿ ನಿಲ್ಲಿಸಿರುವುದನ್ನು ಕಾಣಬಹುದು.

ಹಂಗ್ಗೆರೆಯ 107ನೇ ಸಂಖ್ಯೆಯ ಶಾಸನವು ಕ್ರಿ.ಶ.1163ರ ಕಾಲಕ್ಕೆ ಸೇರಿದ್ದಾಗಿದ್ದ ಮೂಲಸಂಪನ್ಕ, ದೇಶೀಯಗಣದ ಮುಸ್ತಕಗಳ್ಬಿದ್ದ ಕೊಂಡಕುಂದಾನ್ನಯದ ಸಿದ್ಧಾಂತದೇವರ ಶಿಷ್ಯರಾದ ಮೇಘಚಂದ್ರ ಭಟ್ಕಾರಕರು ಈ ಸ್ಥಳದಲ್ಲಿ ಸನ್ಯಾಸನ ವಿಧಿಯಿಂದ ಸಮಾಧಿ ಮರಣ ಹೊಂದಿದ ಬಗ್ಗೆ ಉಲ್ಲೇಖಿಸುತ್ತದೆ.²⁷ ಸಮಾಧಿ ಮರಣದಲ್ಲಿ ಧ್ಯಾನಕ್ಕೆ ಹೆಚ್ಚು ಒತ್ತು ನೀಡಿ ಮುಡಿಪುವುದನ್ನು ಉಲ್ಲೇಖಿಸಿದೆ.²⁸

ಕ್ರಿ.ಶ.1174ರ ಕರಡಾಳು ಶಾಸನ ಹಯ್ಸಲೆಯು ತನ್ನ ಅವಸಾನ ಕಾಲವನ್ನರಿತು ತನ್ನ ಮತ್ತೆ (ಮಕ್ಕಳು) ನನ್ನ ಕರೆದು ನನ್ನನ್ನು ನೆನೆಯದೇ ಶಾಶ್ವತವಾದ ಧರ್ಮವನ್ನು ನೆನೆಯಿರಿ ಎಂದು ತಿಳಿಸಿ, ಎಲ್ಲವನ್ನು ತೋರೆದು ಜಿನಪತಿಯನ್ನು ಮುದದಿಂದ ಅಭಿಷೇಕ ಮಾಡಿ, ಆರಾಧಿಸಿ ಗಂಡೋಧಕವನ್ನು ಸ್ವೀಕರಿಸಿದಳು. ಪಂಚಪದಗಳನ್ನು ತನ್ನ ಬಾಯಿಂದ ಉಜ್ಜ್ವರಿಸುತ್ತ ತನ್ನನ್ನು ಆವರಿಸಿದ್ದ ಮೋಹಪಾಶವನ್ನು ಹರಿದು, ಜನರೆಲ್ಲ ಹೊಗಳುವಂತೆ ಸಮಾಧಿ ವಿಧಿಯಿಂದ ಮರಣ ಹೊಂದಿದಾಗ ಅವಳ ನೆನಪಿಗಾಗಿ

ನಿರ್ಮಿಸಿದ ನಿಸಿದಿಯಾಗಿದೆ.²⁹ ಗುಬ್ಬಿ ತಾಲ್ಲೂಕಿನ ನಿಟ್ಟಾರು ಶಾಸನವು ಆದೀಶ್ವರ ಬಸದಿಯ ಗೋಡೆಯ ಮೇಲಿದ್ದು 1200 ಕಾಲಕ್ಕೆ ಸೇರಿದ್ದಾಗಿದೆ. ಈ ನಿಸಿದಿ ಶಾಸನದಲ್ಲಿ ಮಾಳಪ್ಪೆ ಮಗ ಬಾಚಿಸೆಟ್ಟಿಯು ಹೆಂಡತಿ ಬಾಚಪ್ಪೆಗೆ ನಿಸಿದಿ ಹಾಕಿಸಿದಂತೆ ಉಲ್ಲೇಖಿಸುತ್ತದೆ.³⁰

ಹೆಗ್ಗರೆ ಶಾಸನವು ಶ್ರಿಭುವನ ಕೇಶಿರಾವುಳರ ಶಿಷ್ಟ ಮಲಧಾರಿ ಬಾಳಚಂದ್ರರಾವುಳರು ಕಲಿಯುಗ ಗಣಧರ, ಸಕಳ ಜೀವದಯಾವರ ಎಂದು ಹೆಸರು ಪಡೆದಿದ್ದರು. ಇವರ ಶಿಷ್ಟ ಚಂದ್ರಕೇಶಿಯು ಸ್ವರ್ಗಕ್ಕೆ ಹೋದರು. ಅವರ ನೆನಪಿಗಾಗಿ ನಿಸಿದಿ ನಿಲ್ಲಿಸಿದ್ದನ್ನು ಕಾಣಬಹುದು.³¹ ಗುಬ್ಬಿ ತಾಲ್ಲೂಕಿನ ನಿಟ್ಟಾರು ಬಸದಿಯ ಶಾಸನ ಸಂಖ್ಯೆ 53ರಲ್ಲಿ ಸಿದನಹಸೆಟ್ಟಿ ಎಂಬುವವರ ನಿಸಿದಿ ಎಂಬುದಾಗಿ ದಾಖಿಲಾಗಿದೆ. ಇದು 13ನೇ ಶತಮಾನಕ್ಕೆ ಸೇರಿದ್ದು, ಯಾವುದೇ ಮಾಹಿತಿಯು ಲಭ್ಯವಿಲ್ಲ.³²

ನಿಟ್ಟಾರಿನ ಜ್ಯೇನ ಬಸದಿ ಹಿಂದೆ ವಿಗ್ರಹದ ಕಲ್ಲು ಶಾಸನದಲ್ಲಿ ಬೊಮ್ಮೆಣ್ಣ ಎಂಬುವವನು ಸಮಾಧಿ ಮರಣ ಹೊಂದಿದಂತೆಯೂ ಅವರ ಸೃಷ್ಟಿಗಾಗಿ ನಿಸಿದಿ ಹಾಕಿಸಿದಂತೆಯೂ ಉಲ್ಲೇಖಿಸಿದೆ.³³ ನಿಟ್ಟಾರಿನ ಆದೀಶ್ವರ ಬಸದಿಯ ಉತ್ತರ ಗೋಡೆಯ ಮೇಲಿರುವ ಶಾಸನದಲ್ಲಿ ಬಾಳಚಂದ್ರ ದೇವರ ಶ್ರಿಯ ಶಿಷ್ಟಯಾಗಿದ್ದ ಮಾಳಿಯಕ್ಕಾಳು ಮುಡಿಪಿದಾಗ ಅವಳ ಸೋಸೆ ಚೌಡಿಯಕ್ಕೆ ಮುಡಿಪುತ್ತಾಳೆ. ಸೋಸೆ ಅಶ್ವೇಯರಿಗೆ ನಿಸಿದಿಯ್ಯು ನಿಲ್ಲಿಸಿದ ವಿಷಯವನ್ನು ದಾಖಲಿಸಿದೆ.³⁴ ಶ್ರೀ.ಶ.1200ರ ಕಾಲಕ್ಕೆ ಸೇರಿದ ನಿಟ್ಟಾರಿನ ಶಾಸನದಲ್ಲಿ ಮಾಳಪ್ಪೆಯ ತಂಡೆ ಮಲ್ಲಿಸೆಟ್ಟಿಯು "ಗುಣದ ಬೆಡಂಗ" ಎಂದು ಹೆಸರು ಪಡೆದಿದ್ದನು. ಮಲ್ಲಿಸೆಟ್ಟಿ ಅವನ ಮಗ ಮಾಳಿಯ್ಯನು ಇಬ್ಬರಿಗಾಗಿ ನಿಲ್ಲಿಸಿದ ನಿಶಿಧಿ ಶಾಸನವಾಗಿದೆ.³⁵

ಈ ಮೇಲಿನ ಶಾಸನದಲ್ಲಿ ಉತ್ತರವಾಗಿರುವ 5 ಜನರ ನಿಸಿದಿಯು ಒಂದೇ ಕುಟುಂಬಕ್ಕೆ ಸೇರಿದವರದಾಗಿವೆ. ಮಾಳಪ್ಪೆ ಸೋಸೆ ಚೌಡಿಯಕ್ಕೆ, ಅನಂತರ ಮಾಳಪ್ಪೆ ಹಾಗೂ ಸೋಸೆ ಬೂಚಪ್ಪೆ ಮಾಳಪ್ಪೆ ಮಗ ಮಲ್ಲಿಸೆಟ್ಟಿ ಮತ್ತು ಮಾಳಿಯ್ಯರು ಸಮಾಧಿ ಮರಣ ಹೊಂದಿದ್ದು ಒಂದೇ ಸ್ಥಾರಕದಲ್ಲಿ ಎಲ್ಲರನ್ನೂ ಉಲ್ಲೇಖಿಸಿರುವುದು ಕಂಡುಬರುತ್ತದೆ. ಅಂದರೇ ಬೇರೆ ಬೇರೆ ಸಮಯದಲ್ಲಿ ಮರಣ ಹೊಂದಿದ್ದರು ಅವರ ಸೃಷ್ಟಿಗಾಗಿ ನಿಸಿದಿ ಹಾಕಿಸಿರುವುದನ್ನು ಕಾಣಬಹುದು.

ಗುಬ್ಬಿ ತಾಲ್ಲೂಕಿನ ಯಿಡಗೂರು ಶಾಸನದಲ್ಲಿ ರತ್ನಸಿದ್ಧಾಂತ ದೇವರ, ಕುಮುದ ಚಂದ್ರ ದೇವರ ಗುಡ್ಡ ಗುಮೃಟಸೆಟ್ಟಿಯು ಮರಣಸಿದಾಗ ಪರೋಕ್ಷ ವಿನಯವಾಗಿ ನೆಡೆಸಿದ ನಿಷದಿ ಕಲ್ಲಾಗಿದೆ. ಈ ಶಾಸನವು 13ನೇ ಶತಮಾನಕ್ಕೆ ಸೇರಿದ್ದಾಗಿದೆ.³⁶

ಯಿಡಗೂರಿನ ಶಾಸನ ಸಂಖ್ಯೆ 73ರಲ್ಲಿ 15ನ ಶತಮಾನಕ್ಕೆ ಸೇರಿದ್ದಾಗಿದ್ದು ಶಾಂತಿದೇವರ ಗುಡ್ಡ ದೇವಿಯ ಎಂಬುವನು ಸಲ್ಲೇಖಿಸಿ ವ್ರತದ ಮೂಲಕ ಮರಣ ಹೊಂದಿದಾಗ ನಿಸಿದಿ ಹಾಕಿಸಿದಂತೆ

ತಿಳಿದುಬರುತ್ತದೆ.³⁷ ಪಾವಗಡ ತಾಲ್ಲೂಕಿನ ನಿಡಗಲ್ಲು ಶಾಸನವು 15ನೇ ಶತಮಾನಕ್ಕೆ ಸೇರಿದ್ದಾಗಿದ್ದೂ ವ್ಯಷಭ ಸೇನಾ ಭಟ್ಟಾರಕ ದೇವರ ಶಿಪ್ಪು ವೈಸರ ರಾಮಿಸೆಟ್ಟಿಯ ಮಗ ಭೀಮಸೆಟ್ಟಿಯ ಹೆಂಡತಿ ಚಂದವ್ವೆಯು ಸನ್ಯಾಸನ ವಿಧಿಯಿಂದ ಮರಣ ಹೊಂದಿದಾಗ ಚಂದವ್ವೆಯ ಪತಿ ಭೀಮಸೆಟ್ಟಿಯು ಚಂದವ್ವೆಗೆ ನಿಷಿಧಿಯಾಕಿಸಿದ್ದನ್ನು ತಿಳಿಸುತ್ತದೆ.³⁸ ತುಮಕೂರು ಜಿಲ್ಲೆಯ ಅರಳಗುಪ್ಪೆಯ ವೀರಗಲ್ಲುಗಳು ನಿಷಿಧಿಗಲ್ಲಾಗಿದೆ. ಮೊದಲಿಗೆ ಇದನ್ನು ವೀರಗಲ್ಲು ಎಂದು ಗುರುತಿಸಲಾಗಿತ್ತು ಎಂಬುದಾಗಿ ಷೆಟ್ಟರ್ ರವರು ದಾವಿಲಿಸಿದ್ದಾರೆ.³⁹

ಆಂಧ್ರಪ್ರದೇಶದ ಅನಂತರಪುರ ಜಿಲ್ಲೆಯ ಅಮರಾಪುರದ ತ್ಯಾಲಂಗರೆಯ ಬಸದಿಯ ಅವರಣದಲ್ಲಿ ಮೂರು ನಿಸಿದಿಗಳಿವೆ. ಅವುಗಳಲ್ಲಿ ಒಂದು ನಿಸಿದಿಯನ್ನು ಬಳಪಡ ಕಲ್ಲಿನ ಫಲಕದ ಮೇಲೆ ಉಬ್ಬಾಶಿಲ್ಪದ ಮಾದರಿಯಲ್ಲಿ ನಿರ್ಮಿಸಲಾಗಿದೆ. ಹೋತೋಜ ಮತ್ತು ಅವರ ಮಗ ಸಯಟ ಮಾರಯ್ಯ ಎಂಬುವವರ ನಿಸಿಧಿಯೆಂದು, ಅದರ ಮೇಲಿನ ಶಾಸನದಿಂದ ತಿಳಿದುಬರುತ್ತದೆ. ಶಾಸನ ಫಲಕದ ಮೇಲ್ಬಾಗದಲ್ಲಿ ಪದ್ಮಸನದಲ್ಲಿ ಧ್ಯಾನಾಸ್ತಕನಾಗಿ ಕುಳಿತ ಮುಕ್ಕೋಡೆ ಸಹಿತವಾದ ಜಿನನ ಶಿಲ್ಪವಿದೆ. ಅದರ ಕೆಳಭಾಗದಲ್ಲಿ ಪದ್ಮಸನದಲ್ಲಿ ಕೈಗಳನ್ನು ಮುಗಿದುಕೊಂಡು ಕುಳಿತಿರುವ ಇಬ್ಬರು ವ್ಯಕ್ತಿಗಳ ಶಿಲ್ಪಗಳಿವೆ. ಶಾಸನದ ಕಾಲದ ಉಲ್ಲೇಖವಿಲ್ಲದಿದ್ದರೂ ಶಾಸನದ ವಿಷಯ ಆಧಾರದ ಮೇಲೆ ಮತ್ತು ಶಿಲ್ಪದ ಆಧಾರದಿಂದ ಇದು ಶ್ರೀ. 13ನೇ ಶತಮಾನಕ್ಕೆ ಸೇರಿದೆಂದು ಅಭಿಪ್ರಾಯಪಡಲಾಗಿದೆ.⁴⁰

ನಿಸಿದಿ ಶಾಸನಗಳು ಜ್ಯೇಂಧ್ರಮಾದ ಸಂಸ್ಕೃತಿ, ಸಂಪ್ರದಾಯ ಅರಿಯಲು ಹಾಗೂ ಮುಂದಿನ ತಲೆಮಾರಿಗೆ ಸಲ್ಲೇಖಿನ ಆಚರಣೆಗಳು, ಪವಿತ್ರತೆಯ ಅಂಶಗಳನ್ನು ತಿಳಿಯಪಡಿಸುವಲ್ಲಿ ಅತ್ಯಗತ್ಯವಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಒಟ್ಟು 12 ನಿಸಿದಿ ಶಾಸನಗಳು ದೊರಕಿವೆ. 5 ನಿಶಿಧಿ ಶಾಸನಗಳು ಮದ್ವಾರು ತಾಲ್ಲೂಕಿನಲ್ಲಿಯೂ 4 ಶಾಸನಗಳು, ನಾಗಮಂಗಲ ತಾಲ್ಲೂಕಿನಲ್ಲಿಯೂ, ಮಂಡ್ಯ ತಾಲ್ಲೂಕಿನಲ್ಲಿ ಒಂದು ಮತ್ತು ಪಾಂಡವಪುರ ತಾಲ್ಲೂಕಿನಲ್ಲಿ ಒಂದು ನಿಸಿದಿ ಶಾಸನ ದೊರೆತಿದೆ. ಪ್ರಾಚೀನ ಕಾಲದಿಂದಲು ಕಂಬದಹ್ಲಿ ಹಾಗೂ ಸುತ್ತಮುತ್ತಲಿನ ತಾಣಗಳು ಜ್ಯೇಂಧ್ರಮಿರ್ಯಾರ ಪ್ರಮುಖ ಸ್ಥಳಗಳಾಗಿದ್ದವು. ಇಲ್ಲಿ ಭಟ್ಟಾರಕರು, ಕನ್ನಿಯರು, ಶ್ರಾವಕರು-ಶ್ರಾವಕಿಯರುಗಳ ಮೂಲ ನೆಲೆಯಾಗಿತ್ತೇಂಬುದು ಸಹ ಗಮನಾರ್ಹವಾದುದಾಗಿದೆ. ತುಮಕೂರು ಜಿಲ್ಲೆಯಲ್ಲಿ 15 ನಿಸಿದಿ ಶಾಸನಗಳು ಕಂಡು ಬಂದಿದ್ದು, ಹೆಚ್ಚಿನ ನಿಸಿದಿ ಶಾಸನಗಳು ನಿಟ್ಟಾರಿನಲ್ಲಿ ಕಂಡು ಬರುತ್ತವೆ.

ಪರಾಮರ್ಶನ ಗ್ರಂಥಗಳು

1. ಶ್ರೀಗೋಳ್,ಜ್ಯೇನ ಆಚಾರ,ಮು.ಸಂ.129
2. ವಸಂತಲಕ್ಷ್ಮಿ.ಹೊ.ಕಾ.ಜ್ಯೇ.ಬಿ.ಸಾ.ಅ.ಮು.ಸಂ.11
3. ಮೋಹನ್ ರೈ, ಪ್ರಭುತ್ವ&ಜನತೆ,ಮು.ಸಂ.133
4. ಷ.ಶೇಟ್ಟರ್.ಪಸೂರ್ಯಿಂಗ್ ಡೆತ್‌, ಮು.ಸಂ.14
5. ಷ.ಶೇಟ್ಟರ್.ಇನ್ನೆಂಟಿಗ್ ಡೆತ್‌, ಮು.ಸಂ.100–120
6. ಶ್ರೀಗೋಳ್,ಜ್ಯೇನ ಆಚಾರ,ಮು.ಸಂ.130–31
7. ಇಸಿ.02.ಶ್ರೀ.ಬೆ.ಬಾ.ರಾ,ಗೋ.ಶಾಸ.76.ಮು.ಸಂ.128–135.ಕಾಲ.1131
8. ಇಸಿ.25.ತು.ಕೂ.ಶಾಸ.17.ಮು.ಸಂ.445–46.ಕಾಲ.1174
9. ಇಸಿ.24.ತು.ಕೂ.ಶಾಸ.45.ಮು.ಸಂ.313–15.ಕಾಲ.1200
10. ಹಂಪನಾ,ಅನನ್ಯ.ಮು.ಸಂ.234
11. ಜಿದಾನಂದಮೂರ್ತಿ.ಕ.ಶಾ.ಸಾ.ಅ.ಮು.ಸಂ.93
12. ಜಯಚಂದ್ರ.ಸಮಣಸುತ್ತಂ.ಮು.ಸಮ.116
13. ಶ್ರೀಗೋಳ್,ಜ್ಯೇನ ಆಚಾರ,ಮು.ಸಂ.138
14. ಇಸಿ.02.ಶ್ರೀ.ಬೆ.ಬಾ.ರಾ,ಗೋ.ಶಾಸ.81.ಮು.ಸಂ.60–63.ಕಾಲ.12ನೇ ಶ
15. ಹಿರೇಮತ,ದೇವರಕೊಂಡರೆಡ್‌ಹಂಪಿ.2003
16. ಮೋಹನ್ ರೈ, ಪ್ರಭುತ್ವ&ಜನತೆ,ಮು.ಸಂ.132–33
17. ಇಸಿ.07.ಮದ್ವಾರು.ದೊಡ್ಡರಸಿನಕೆರೆ.ಶಾಸ.122.ಮು.ಸಂ.330.ಕಾಲ.ಶೇದಿ ರಹಿತ
18. ಇಸಿ.02.ಶ್ರೀ.ಬೆ.ಬಾ.ರಾ,ಗೋ.ಶಾಸ.70.ಮು.ಸಂ.25–26.ಕಾಲ.1163
19. ಅದೇ.ಶಾಸ.73.ಮು.ಸಂ.33–38.ಕಾಲ.1176
20. ಎಂ.ಜಿ.ಮಂಜುನಾಥ.ನಿಸಿಧಿ.ಮು.ಸಂ.42
21. ಹಂಪನಾ,ಅನನ್ಯ.ಮು.ಸಂ.136
22. ಪರಮತಿವಮೂರ್ತಿ.ಕನ್ನಡ ಶಾಸನ ಶಿಲ್ಪ.ಮು.ಸಂ.118
23. ಶೋಭ.ಮಂಡ್ಯ ಜಲ್ಲೆಯ ಹೊಯ್ದಿರ ಕಾಲದ ದೇವಾಲಯಗಳು.ಮು.ಸಂ.154
24. ಕಲಬುಗ್ರಿ.ಸಮಾದಿ,ಬಲಿದಾನ,ವೀರಮರಣ.ಮು.ಸಂ.16
25. ಇಸಿ.25.ತು.ಕೂ.ಕರಡಾಳು.ಶಾಸ.17.ಮು.ಸಂ.445–446.ಕಾಲ.1174

26. ಇಸಿ,24.ತು.ಕೂ.ಬಿದರೆ.ಶಾಸ.61.ಪು.ಸಂ.325.ಕಾಲ.979
27. ಇಸಿ,24.ತು.ಕೂ.ಹೆಗ್ಗರೆ.ಶಾಸ.107.ಪು.ಸಂ.527.ಕಾಲ.1163
28. ಅರ್ವಣಾ.ಮುಕ್ಕೋಡೆ.ಪು.ಸಂ.242
29. ಇಸಿ,25.ತು.ಕೂ.ಕರಡಾಳು.ಶಾಸ.16.ಪು.ಸಂ.445–446.ಕಾಲ.1178
30. ಇಸಿ,24.ತು.ಕೂ.ನಿಟ್ಟೂರು.ಶಾಸ.46.ಪು.ಸಂ.314.ಕಾಲ.1200
31. ಇಸಿ,24.ತು.ಕೂ.ಹೆಗ್ಗರೆ.ಶಾಸ.108.ಪು.ಸಂ.527–28.ಕಾಲ.1297
32. ಇಸಿ,24.ತು.ಕೂ.ನಿಟ್ಟೂರು.ಶಾಸ.53.ಪು.ಸಂ.318.ಕಾಲ.13ನೇ ಶ
33. ಅದೇ.ಶಾಸ.54.ಪು.ಸಂ.318.ಕಾಲ.13ನೇ ಶ
34. ಅದೇ.ಶಾಸ.45.ಪು.ಸಂ.313–14,ಕಾಲ.12ನೇ ಶ
35. ಅದೇ.ಶಾಸ.47.ಪು.ಸಂ.314,ಕಾಲ.1200
36. ಇಸಿ,24.ತು.ಕೂ.ಯಿಡಗೂರು.ಶಾಸ.71.ಪು.ಸಂ.336.ಕಾಲ.13ನೇ ಶ
37. ಅದೇ.ಶಾಸ.73.ಪು.ಸಂ.337. ಕಾಲ.15ನೇ ಶ
38. ಇಸಿ,25.ತು.ಕೂ.ನಿಡಗಲ್ಲ.ಶಾಸ.74.ಪು.ಸಂ.201.ಕಾಲ.15ನೇ ಶ
39. ಶಾಂತಿನಾಥ ದಿಬ್ಬದ,ಸ್ವಪತಿ.ಪು.ಸಂ.67
40. ಮಂಜುನಾಥ್ ಎಂ.ಜಿ.ನಿಸಿದಿ. ಪು.ಸಂ.152